

ಡಾ. ವಿಜಯಮಾಲಾ ನಾಗನೂರಿ,
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ,
ಎಸ್.ಎಸ್. ಕೆಲಾ ಹಾಗೂ ಟಿ.ಎ. ವಿಜಾನ
ಮಹಾವಿದ್ಯಾಲಯ, ಸಂಕೇತಗ್ರ

ಕನ್ನಡ ಶಾಸನಕ್ಕೇತ್ತ ಅಧ್ಯಯನದ ಇತ್ತೀಚಿನ ಬೆಳವಣಿಗಳು:

ಕನ್ನಡ ನಾಡು ಸಂಸ್ಕೃತಿಯ ಬೀಡು, ಒಂದು ನಾಡಿನ ಸಂಸ್ಕೃತಿಯೆಂದರೆ ಆ ನಾಡಿನ ಭಾಷೆ, ಸಾಹಿತ್ಯ, ರಾಜಶಾಸನ, ತತ್ತ್ವಜ್ಞಾನ, ಸಂಪದಾಯ, ಗಾಯನ, ಚಿತ್ರಲಿಲಿ, ವಾಸ್ತುಶಿಲ್ಪ, ವಿವಿಧ ಕಲೆಗಳು, ಸಮಾಜ ಶಿಕ್ಷಣ, ಅರ್ಥವ್ಯವಸ್ಥೆ, ಇವೆಲ್ಲವುಗಳ ಗುಢವಾಗಿದೆ. ಕನ್ನಡಿಗರು ಸಾಹಿತ್ಯ ಸಂಗೀತ, ಸಂಸ್ಕೃತಿಯ ಆರಾಧಕರು. ಕಾಲ-ಕಾಲಕ್ಕೆ ತಕ್ಷಣತೆ ಅವುಗಳನ್ನು ವಿಶ್ವ ರೀತಿಯಲ್ಲಿ ಬೆಳೆಸುತ್ತಾ ಬಂದಿದ್ದಾರೆ. “ಮ್ಯಾಥ್ಲ್ಯೂ ಆನಾರ್ಲ್ಯೂ ವಿವರಕೆಯ ಮೊದಲನೆಯ ಅರ್ಥವನ್ನು ಎತ್ತಿ ಹಿಡಿಯುತ್ತದೆ. ಅವನ ಪ್ರಕಾರ ಹೊರಣತೆಯ ಸಿದ್ಧಿಗಾಗಿ ಮನುಷ್ಯನು ಮಾಡುತ್ತಿರುವ ಪ್ರಯತ್ನವೇ ಸಂಸ್ಕೃತಿ”¹ ಒಂದು ನಾಡಿನ ಸಂಸ್ಕೃತಿಯ ಕಥೆಯನ್ನು ಅಧ್ಯಯನ ಮಾಡುವಲ್ಲಿ ಶಾಸನಗಳು ಪ್ರಮುಖ ದಾಖಲೆಗಳಾಗುತ್ತವೆ. ಶಾಸನಗಳು ಇತರ ಆಕರ್ಗಳಿಗಿಂತಲೂ ಮಹತ್ವದ ಸಾಮಗ್ರಿಗಾಗಿವೆ. ನಮ್ಮ ನಾಡಿನಲ್ಲಿ ಶಾಸನಗಳು ವಿಮುಲವಾಗಿವೆ.

ಶಾಸನ ಎಂಬ ಶಬ್ದದ ನಿರ್ವತ್ತಿಯು ‘ಶಾಸ’ ಎಂಬ ಧಾರುವಿನಿಂದ ರೂಪ ಪಡೆದಿದೆ. ಶಾಸ್ ಎಂದರೆ ಶಿಕ್ಷಿಸು, ನಿಯಂತ್ರಿಸು, ಆಜ್ಞಾಮಾಡು, ರಾಜ್ಯದ ಜನ ಸಮುದಾಯಕ್ಕೆ ರವಾನೆ ಹೊಗುವ ಆಜ್ಞೆಗಳು ಕಾಯಿದೆ, ರಾಜಾಜ್ಞೆ, ಕಟ್ಟಾಜ್ಞೆಗಳು, ರಾಜಶಾಸನ ಎಂಬ ಅರ್ಥಗಳನ್ನು ಹೊಂದಿದೆ. ಶಾಸನವೆಂದರೆ ಗಟ್ಟಿಯಾದ ಅಥವಾ ಶಾಶ್ವತವಾದ ದಾಖಲೆಗಳು. ಕನಾರಚಿಕೆ ಇತಿಹಾಸ ಪರಂಪರೆಯನ್ನು ದೂರಕಿಸುವ ಮುಖ್ಯ ಮಾಹಿತಿಕೋಶಗಳಾಗಿವೆ. “ಶಾಸನಗಳು ಒಂದು ನಾಡಿನ ಪ್ರಾಚೀನ ಜೀವನ ವ್ಯಾಪಾರದ ದಾಖಲೆಗಳಾಗಿರುತ್ತವೆ. ಇವುಗಳ ವಿಷಯ ಸಾಹಿತ್ಯ ಕೃತಿಗಳಿಗಿಂತ ಹೆಚ್ಚು ವಸ್ತು ನಿರ್ವಹಿಸುತ್ತದೆ. ಈ ಕಾರಣದಿಂದಾಗಿ ಪ್ರಾಚೀನ ಜೀವನವನ್ನು ಮನ್ರಾ ರಚಿಸಿಕೊಡಲು ಇತ್ತೀಚಿನ ವಿದ್ವಾಂಸರು. ಶಾಸನಗಳಿಗೆ ಹೆಚ್ಚು ಮೌರೆಹೋಗುತ್ತಿದ್ದಾರೆ”². ಶಾಸನಗಳನ್ನು ರಚಿಸುವವರಿಗೆ ಶಾಸಕ, ಲಿಪಿಕಾರ, ರೂಪಾರ್ಥಿ ಅಕ್ಷರ ಶಿಲ್ಪಿ ಎಂಬ ಹೆಸರುಗಳಿವೆ.

ಶಾಸನಕ್ಕೇತ್ತ ರಾಜಾಜ್ಞೆಗಳನ್ನು ದಾಖಲೆಸುವುದಷ್ಟೇ ಅಲ್ಲದೆ ಏರನ ಮರಣ, ಮಹಾಸತಿಗಳ ತಾಗ್, ಪ್ರಶಸ್ತಿಯನ್ನು ನೀಡುವ, ಗೌರವಾರ್ಥ ಸೂಕ್ತವಾಗಿ ಮತ್ತು ನಿರ್ಷೇ, ದೇವಾಲಯಗಳ ನಿರ್ಮಾರ್ಶ, ದಾನ-ದತ್ತಿಗಳ ಕೊಡುಗೆ ಜೀವನಕ್ಕೆ ಸಂಬಂಧಿಸಿದ ಅನೇಕ ವಿವರಗಳ ದಾಖಲೆಯನ್ನು ನೀಡುತ್ತವೆ.

ಶ್ರೀ.ಉಖಿಂ ರಲ್ಲಿ ದೊರೆತ ಹಲ್ಲಿದಿ ಶಾಸನವೇ ಕನ್ನಡದ ಮೊದಲ ಉಪಲಭ್ಯ ಶಾಸನ, ಶ್ರೀ. ೬೦೦ ನಂತರದಲ್ಲಿ ಶಾಸನಗಳು ಅಧಿಕ ಸಂಖ್ಯೆಯಲ್ಲಿ ದೊರೆತಿವೆ. ಕದಂಬ, ಗಂಗ, ಬಾಲುಕ್ಕಾ, ರಾಷ್ಟ್ರಕೂಟ, ಕಳ್ಳಜೂಯ, ಹೊಯ್ಯಳ, ವಿಜಯನಗರ, ಮೈಸೂರಿನ ಮೊದಲಾದ ಅರಸು ಮನೆತನಗಳ ಕಾಲಕ್ಕೆ ಅವು ಸಂಬಂಧಿಸಿರುತ್ತವೆ. ಶಾಸನ ಸಾಹಿತ್ಯದ ಅಭಿಪ್ರಾಯ ಕನ್ನಡ ಸಾಹಿತ್ಯ; ಚರಿತ್ರೆಯಲ್ಲಿ ಸಂಸ್ಕೃತೀಯ ಕಾಲಫಟ್ಟದ, ಜ್ಞಾನವನ್ನು ನೀಡುವ ದೀವಿಗಳಾಗಿವೆ. ಇವು ಮೊದಲಲ್ಲಿ, ಸಿಂಧೂ, ಬ್ರಹ್ಮಿ, ವಿರೋಷಿ, ದೇವನಾಗರಿ, ಪ್ರಾಕೃತ ಭಾಷೆಯಲ್ಲಿ ನಂತರ ಸಂಸ್ಕೃತ-ಕನ್ನಡ ಭಾಷೆ ಸ್ವರೂಪವನ್ನು ಪಡೆದಿವೆ.

ಮೊಟ್ಟಮೊದಲು ಕನ್ನಡದಲ್ಲಿ ಶಾಸನಗಳ ಕುರಿತಾಗಿ ಅಧ್ಯಯನವನ್ನು ಮಾಡಿದವರಲ್ಲಿ, ವಿದೇಶಿಗರಾದ ಕನ್ನಿಂಗ್ ಹಾಕ್ಯೂ ಶ್ರೀ. ೧೮೮೧ ರಲ್ಲಿ ಅಶೋಕನ ಶಾಸನಗಳನ್ನು ಪ್ರಕಟಿಸಿದ ಮೊದಲ ಶಾಸನ ಶಾಸ್ತ್ರಕಾರನಾಗಿ ಹಸರು ಪಡಿದಿದ್ದಾನೆ. ನಂತರದಲ್ಲಿ ಕನ್ನಾರ್ಲ್ ಮೆಕೆಂಜೆ - ಬಿ.ಎಲ್. ರೈಸ್, ಶ್ಲೀಂಬ್ ಹಿಗ್ಲೆ ಕನ್ನಡದಲ್ಲಿ ಆರ್. ನರಸಿಂಹಚಾರ್, ಎಂ. ಎಚ್. ಕೃಷ್ಣ ಮತ್ತು ಕುಂದಣಿಗಾರರು, ಚಿದಾನಂದ ಮೂರ್ಕಿಯವರು, ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಹೇಳೆ ರೆಕ್ಟ ರಲ್ಲಿ ಮಹಾಪ್ರಭಿಂಧವನ್ನು ಪ್ರಕಟಿಸಿದರು”. ಇವರ ಪ್ರಬಂಧದ ಬಗ್ಗೆ

1 ಕನ್ನಡ ಶಾಸನಗಳ ಸಂಸ್ಕೃತಿಕ ಅಧ್ಯಯನ, ಡಾ. ಎಮ್. ಜಿದಾಸಂದುರುತ್ತಿ: ಪು: 4.

2 ಮಾರ್ಗ ಸಂಪನ್ಕ 2 ಎಂ.ಎಂ. ಕಲಬುಗ್ರ

ಎಂದು ವಿದ್ಯಾರ್ಥಿರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಈ ತರಸಾದ ಅಧ್ಯಯನ ನಡೆದಿರುವುದು ಒಂದು ಹೆಚ್ಚು ಯಾರು ಸಂಗತಿ, ಶಾಸನಗಳಿಂದ ರಾಜಕೀಯೇತರ ವಿಷಯಗಳ ಸ್ವೇಚ್ಛೆಗಳನ್ನಿಂದ ಶಾಯ್ಯೆ ಇಲ್ಲಿಂದ ಪ್ರಾರಂಭವಾಯಿತು. ಈ ಹೊಸದಾರಿಗೆ ಚಿದಾನಂದಮೂರ್ತಿಯವರ ಪ್ರಬಂಧ ಅನೇಕ ದೃಷ್ಟಿಯಿಂದ ಮೇಲ್ಮೈಗಳನ್ನಾಯಿತು. ಎಂದು ದೇಂಪಗೇ, ಎಂ.ಎಂ. ಶಲ್ಮಿನ್, ಮೊದಲಾದವರು ವ್ಯಾಖ್ಯಾನಿಸಿದ್ದಾರೆ. ಶಾಸನಗಳು ದಾಖಲೆ ಆಧಾರತ ಸಂಶೋಧನೆಗೆ ಸಮರ್ಪಿಸಿದ ನಿರ್ದಿಷ್ಟಗಳಾಗಿವೆ.

ಶಾಸನಗಳು ಹಳಗನ್ನಡ, ನಡುಗನ್ನಡ, ಶಾಲಪಾಟ್ಟ ಮತ್ತು ಜ್ಯೇಂದ್ರ, ಬ್ರಹ್ಮಣಿ, ಏರಿಷ್ಟಪ ಧರ್ಮಗಳನ್ನು ಪ್ರತಿನಿಧಿಸುತ್ತವೆ. ಶಾಸ್ತ್ರಾಂತಿಕ ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಚರಿತ್ಯೆಯನ್ನು ಮರು ರೂಪಿಸಿಕೊಳ್ಳಲಿಪದರಲ್ಲಿ ಮಹತ್ವದ ಹಾತ್ಯವಷಿಸುತ್ತವೆ. ನಮ್ಮ ಕನ್ನಡ ಕವಿಗಳಾದ ರನ್ನ ಜನ್ನ, ಕವಿರಾಜ, ಸುಮನೋಭಾನ, ಗುಣವರ್ಮ, ಕೇರಿರಾಜ, ಮೊದಲಾದ ಕವಿಗಳು ಶಾಸನಗಳನ್ನು ತೀಕ್ಷಿಸಿ, ಶಾಸನ ಕವಿಗಳ ಸಾಲಿನಲ್ಲಿ ಸೇರಿರುವುದು, ಮಹತ್ವದ ಅಂಶವಾಗಿವೆ.“ಶಾಸನ ಪತ್ರದಲ್ಲಿ ರಾಜನ ಸ್ವಂತ ರುಚಿವು, ಆ ಆಜ್ಞೆ ಹೊರಟಿ ದಿನಾಂಕವೂ ಇರಬೇಕು. ಮತ್ತು ಹೀಗೆ ಆರಂಭವಾಗಿ ಬೇಕು, “ನೀವೆಲ್ಲ ಕೇಳಿ, ನೀವೆಲ್ಲ ಹೀಗೆ ಹೀಗೆ ಮಾಡಬೇಕು ಮತ್ತು ಆಜ್ಞೆಯಿಂತೆ ನಡೆದುಕೊಳ್ಳಬೇಕು. ಇತ್ಯಾದಿ”³.

ಕನ್ನಡ ಶಾಸನಗಳ ಅಧ್ಯಯನ ಆರಂಭವಾದದ್ದು, ಹಾಲ್ಲಿರ್ ಇಲಿಯಾರ್ ನಿಂದ ಶ್ರೀ. ಗಳ್ಳಿಲ ರಲ್ಲಿ ಪ್ರಕಟವಾದ ಲೇಖನದಿಂದ, ವಿದೇಶಿಗರಲ್ಲಿ ಫ್ಲೋ ಮತ್ತು ರ್ಯಾಸ್ ಅಗ್ರಗಣ್ಯರು. ಶಾಸ್ತ್ರಾಂತಿಕದಲ್ಲಿ ಸಿಗುವವ್ಯಾಪ್ತಿ ಶಾಸನಗಳು ಭಾರತದ ಬೇರಾವ ಪ್ರಾಂತದಲ್ಲಿ ಸಿಗುವುದಿಲ್ಲ. ಎಂಬುವುದು ವಿದ್ಯಾರ್ಥಿರ ಮತ. ನಮ್ಮ ನಾಡಿನ ಜನರೆವನ ಶಾಸನಗಳಲ್ಲಿ ಬಹಳ ಸ್ವಂತವಾಗಿ ವ್ಯಕ್ತಿಗೊಂಡಿವೆ. ಕನ್ನಡ ಶಾಸನಗಳು ಸಾಹಿತ್ಯದ ತಲಕಾವೇರಿ. ಕನ್ನಡ ಕಾವ್ಯದ ಮುಖ್ಯ ಸ್ವಂತ ಮೊದಲು ಆದದ್ದು ಶಾಸನಗಳಲ್ಲಿ, ‘ಶಾಸನಗಳ ಸೂಗಂಸನ್ನು ಕಾವ್ಯ ಸೌಂದರ್ಯವನ್ನು ಕಂಡುಕೊಂಡು ಆ ದೃಷ್ಟಿಯಿಂದ ಅವುಗಳ ಸಂಗ್ರಹವೊಂದನ್ನು ಶ್ರೀ. ಗಳ್ಳಿಲ ರಲ್ಲಿ ರಾ॥ ೧॥ ಆರ್. ನರಸಿಂಹಾಚಾರ್ಯರ “ಶಾಸನ ಪದ್ಯಮಂಜರಿ” ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ”⁴.

ಶಾಸನಗಳನ್ನು ಓದವುದಾದರೆ ಶಾಸನ ಶಿಲೆಯನ್ನು ನೀರಿನಿಂದ ಸ್ವಿಫ್ಟ್‌ವಾಗಿ ತೊಳೆದು ಅದರ ಮೇಲೆ ಟ್ರೇಶ ಕಾಗದವನ್ನು ಲಗತ್ತಿಸಿ. ನಂತರ ನೀಲ ಶಾಹಿಯಲ್ಲಿ ಅಧಿದ ಬಟ್ಟೆಯನ್ನು ಒಂದು ವೃತ್ತಾಕಾರದ ಕಟ್ಟಿಗೆ ಹಚ್ಚಿ ಆ ಕಾಗದದ ಮೇಲೆ ಬಲವಾಗಿ ಒತ್ತಬೇಕು. ಅಥವಾ ಬಡಿಯಬೇಕು. ನಂತರ ಕಾಗದದ ಪಡಿಯಬ್ಜನ್ನು ಶಿಲೆಯಿಂದ ಬೇರೆಡಿಸಿ ಕಾಗದವನ್ನು ಒಣಿಸಿ ಓದಲು ಪ್ರಾರಂಭಿಸಬೇಕು ಶಾಸನಕ್ಕೆತ್ತ ಅಧ್ಯಯನಕ್ಕೆ ಹೊರಟಬೇಕೇ. ಹೋಟೋ ಕ್ಷಾಮೇರಾ ಸಹಿತವಾಗಿ ಹೋಗಬೇಕು. ಅದರ ಭಾಯಾ ಚಿತ್ರವನ್ನು ಸಂಗ್ರಹಿಸಬೇಕು ನಂತರ ಅದನ್ನು ಓದಿ ಅಧ್ಯೇಸಬೇಕು. “ವಿರರ ಶೌಯ ದ್ಯುಯಿಗಳ ವರ್ಣನೆಗಳು, ಸಾರ್ವಜನಿಕ ಸಂಸ್ಥೆಗಳಿಗೆ ಬಟ್ಟಿ ದತ್ತಿಗಳು, ತನ್ನಾಲಕ ವ್ಯಕ್ತವಾಗುವ ಡಿಫಾರ್ಯ, ಪ್ರಾಮಾಣಿಕತೆ ಸ್ವಾಮಿನಿಷ್ಟೆ, ಶಿಸ್ತ, ಅವರ ಗೌರವ ಕೃತಜ್ಞತೆ ಸಹಾನೂಭೂತಿ, ಸಹಾಯ ಮೊದಲಾದ ಸಂಸ್ಕೃತಿ ವೈಶಿಷ್ಟ್ಯಗಳು, ಅವುಗಳಲ್ಲಿ ಅಜಂದ್ರಕಾರವಾಗಿ ಕಂಗೊಳಿಸುವುವು”⁵.

“ಬಳಸಿ ಬರೆಯಲು ಕಂತಪತ್ರದ ಉಲುಹುಗೆದದಗ್ಗಳಿಕೆ” ಎಂಬುದು ಕೆವಿ ಕುಮಾರವ್ಯಾಸನು ಏರನಾರಾಯಣನ ಲಿಪಿಕಾರನಾಗಿ ಹೇಳಿದ ಒಂದು ಅಭಿವಶ್ತಾದ ಮಾತ್ರ”⁶.

ಶಾಸನಗಳನ್ನು ಓದಲು, ಇತ್ತೀಚಿಗೆ ಹೊಸ ಆಯಾಮವನ್ನು ಬಳಸಲಾಗುತ್ತಿವೆ. ಅಂದರೆ ತಂತ್ರಜ್ಞನ ಇವತ್ತು ತನ್ನ ಕ್ಷೇತ್ರದಲ್ಲಿ ಇಷ್ಟು ದಾಖಲಾಲು ಇದುತ್ತಿವೆ ಎಂದರೆ ಶ್ರೀ. ಮಾರ್ವ ನಂತರದಲ್ಲಿ ಶಾಸನಗಳನ್ನು ಅಧ್ಯಯನ ಮಾಡಲು ಬಹಳ ಸುಲಭವಾಗಿದೆ. ಇದಕ್ಕೆ ಕಾರಣ ತಂತ್ರಜ್ಞನು ಇಂದ ಕ್ಷಾಮೇರಾ (ಭಾಯಾಗ್ರಹ) ಸಹಾಯದಿಂದ ಶಾಸನದ ಚಿತ್ರವನ್ನು ಸಂಗ್ರಹಿಸಿ ಅದನ್ನು ತಂತ್ರಜ್ಞನಕ್ಕೆ ಅಳವಡಿಸಬಹುದಾಗಿದೆ ಹಾಗೂ ಶಾಸನ ಕುರಿತಾದ ಅನೇಕ ಪಾಠಾಂತರದ ಪಠಗಳಿವೆ. ಅವುಗಳ ಆಕರ ಸಾಮಗ್ರೀಯಿಂದ ಶಾಸನದ ಲಿಪಿಯನ್ನು ಸರಳೀಕರಿಸಿ ಓದುವ ಅನುಕೂಲವನ್ನು ಸಹ ತಂತ್ರಜ್ಞನದಲ್ಲಿ ಇಂದ ಲಭ್ಯ ಮಾಡಲಾಗಿದೆ. ಶಾಸನ ಅದರ ಲಿಪಿಯ ಸ್ವಂತ ಸ್ವರೂಪ ಹಾಗೂ ಅದರ ಸರಳಾನುವಾದವನ್ನು ಸಹ ನೋಡಬಹುದಾಗಿದೆ.

³ ಕನ್ನಡ ಶಾಸನಗಳ ಸಂಸ್ಕೃತ ಅಧ್ಯಯನ, ಡಾ. ಎಮ್. ಶಾಸನಂದಮೂರ್ತಿ: ಪು: 4.

⁴ ಕನ್ನಡ ಶಾಸನಗಳ ಸಂಸ್ಕೃತ ಅಧ್ಯಯನ, ಡಾ. ಎಮ್. ಶಾಸನಂದಮೂರ್ತಿ: ಪು: ೩೩.

⁵ ಸಂಕ್ಷಿಪ್ತ ಕನ್ನಡ ನಾಟಕ ಪಂತೆ (ಮಂಂಯಿಸ್ತ ರ್ಯಾ. ಪ. ೧೩೨.)

⁶ (ಹಾಗೆ ಸಂಪುರ್ಣ-2, ಪು-೨೨೩ ಎಂ.ಎಂ. ಶಲ್ಮಿನ್).

ಜೊತೆಗೆ ಅದರ ಒಂದು ಅರ್ಥದ ವಿಸ್ತರಣೆ ಅಂದರೆ ಅರ್ಥದ ವಿವರಣೆಯನ್ನು ಮಾರ್ಗ ಪ್ರಮಾಣದಲ್ಲಿ ಪಡೆಯಲಾಗಿದೆ. ಯಾವುದೇ ಒಬ್ಬ ವಿದ್ಯಾರ್ಥಿಗೆ ಶಾಸನವನ್ನು ಓದುವುದು ಸುಲಿದ ಬಾಳಹಣ್ಣೆನ ರೀತಿಯದ್ದಾಗಿದೆ. ಈ ಬೆಳವಣಿಗೆ ತಂತ್ರಜ್ಞಾನದಿಂದ ಸಾಧ್ಯವಾಗಿದೆ.

ಶಾಸನದ ಕುರಿತು ಸಂಶೋಧನೆ ಕ್ಷೇತ್ರದಲ್ಲಿ ಹೇಸರು ಮಾಡಿರುವ ಎಂ.ಎಂ. ಕಲ್ಪಿರ್, ಚಿದಾನಂದ ಮೂರ್ತಿಯವರ ಪಠ್ಯಗಳನ್ನು ಕೂಡಾ ತಂತ್ರಜ್ಞಾನಕ್ಕೆ ಅಳವಡಿಸಲಾಗಿದೆ. ಶಾಸನಕ್ಕೆ ಸಂಬಂಧಪಟ್ಟ ಯಾವುದೇ ದತ್ತಾಂಶ ಅಥವಾ ಆಕರಣನ್ನು ನಾವು ಅಂಗೈಕನ್ನಡಿ ಎಂದೇ ಹೇಸರಾದ ಮೊಬೈಲ್ ಮೋನಾನ್‌ಲೈನ್‌ಯೂ ಸಹ ಓದಿಕೊಳ್ಳಬಹುದಾಗಿದೆ. ತಂತ್ರಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿರುವುದು ನಿಜಕ್ಕೆ ಪ್ರಶಂಸನೀಯ ಸಂಗತಿಯಾಗಿದೆ. ಇಂದು ಯಾವುದೇ ವಿದ್ಯಾರ್ಥಿ ತಂತ್ರಜ್ಞಾನದ ಮೂಲ ಕೇತುಗಳನ್ನು ಪಠ್ಯಗಳನ್ನು ಹೊರತುಪಡಿಸಿ ಕುಳಿತ್ತು ಸ್ಥಳದಲ್ಲಿಯೇ ಮಾಹಿತಿಯ ಲಭ್ಯವಾಗುತ್ತಿದೆ. ಇದರಿಂದ ಅಧ್ಯಯನದ ಮಾರ್ಗ ಸರಳವಾಗಿದೆ. ವಿಸ್ತಾರವೂ ಆಗಿದೆ. ಹೀಗಿರುವಾಗ ಅಧ್ಯಯನ ಆಕಾಂಕ್ಷಿಗಳಿಗೆ ಸಂಶೋಧನೆಗೆ ಜ್ಞಾನಾರ್ಥಕಗಳನ್ನು ಹೆಚ್ಚು ಹೆಚ್ಚು ಅನುಕೂಲವಾಗಿದೆ ಎಂದು ಹೇಳಬಹುದು.

ಶಾಸನಗಳ ಮಹತ್ವದ ಕುರಿತು ಹೇಳಬೇಕೆಂದರೆ ಭಾರತದ ಇತಿಹಾಸ ರಚನೆಗಳಲ್ಲಿ, ಏಕ್ಕೆ-ಖಚಿತ ಆಧಾರವೆಂದರೆ ಶಾಸನಗಳು ಬಹು ಮಹತ್ವದ ಆಕರ್ಷಗಳಾಗಿ ನಿಲ್ಲುತ್ತವೆ. ಅಂತಿಮ ಬ.ಸಿ. ಧಾಂಬಾ ಶಾಸನಗಳು ಭಾರತದ ಜೀವನಾಡಿ ಎಂದಿದ್ದಾರೆ. ಡಾ. ಹಿ.ಬಿ. ದೇಸಾಯಿ ಶಾಸನಗಳು ನಮ್ಮೆ ನಾಡಿನ ಅರ್ಥಾವಾದ ಸಂಪತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶಾಸನಗಳು ವಿಶಿಷ್ಟ ಮಾಹಿತಿಗಳನ್ನು ಬಿಂಬಿಸುವುದರಿಂದ ಮಹತ್ವದೇವಿಸಬೇ. ಒಟ್ಟನ್ನಲ್ಲಿ ಶಾಸನಗಳ ಅಧ್ಯಯನ ಪ್ರಾಚೀನ ಕಾಲದ ಜೀವನದ ವಿವಿಧ ಮಜಲುಗಳನ್ನು ತಿಳಿಸುವ ಗಣಿಗಳಾಗಿವೆ ಎಂದರೆ ಅತಿಶಯೋಕ್ತಯಲ್ಲಿ. ಕನ್ನಡ ಶಾಸನಗಳ ಸಾಹಿತ್ಯಕ್ಕೆ, ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ, ಧಾರ್ಮಿಕ, ವ್ಯಾಪ್ತಿಯನ್ನು ಅಳೆದು ಗುಣಮೌಲ್ಯವನ್ನು ತೂಗಿ ನೋಡುವುದು ಶಾಸನ ಪ್ರಪಂಚದ ಮಹತ್ವದ ಅಧ್ಯಯನಗಳಲ್ಲಿ ಒಂದಾಗಿದೆ ಎನ್ನಬಹುದು. ಶಾಸನವು ಒಂದು ಶಾಸ್ತ್ರೀಯ ಸಾಹಿತ್ಯವಾಗಿರುವದರಿಂದ ಮತ್ತು ಕವ್ಯದ ವಿಷಯವಾಗಿರುವದರಿಂದ ಅದನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳು ಹಿಂದೆಯೇ ಹಾಕುತ್ತಿದ್ದರು. ಕಾರಣ ಅಲ್ಲಿರುವ ವಿಷಯವನ್ನು ಓದಲು ಇರಬಹುದಾದದ ಕಿಂಣತೆ ಒಂದು ಕಡೆಯಾದರೆ ಅದಕ್ಕೆ ಆಕರ ಸಾಮಗ್ರಿಗಳ ಕೂರತೆ ಇನ್ನೊಂದು ಕಡೆ ಇರುತ್ತಿತ್ತು. ತಂತ್ರಜ್ಞಾನ ಇವೆಲ್ಲ ಗೊಂದಲಗಳನ್ನು ಏರಿ ಎಲ್ಲರ ಕೈಗೂ ಸುಲಭವಾಗಿ ನಿಲುಕುವಂತೆ ಮಾಡಿದ ಮಹತ್ವ ಸಾಧನೆ ಸ್ವರ್ಪಣೆಯೇ.

ಆಕರ ಗ್ರಂಥಗಳು:

೧. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ. ಎಂ. ಚಿದಾನಂದ ಮೂರ್ತಿ
೨. ಮಾರ್ಗ ಸಂಪುಟ-೨, ಡಾ. ಎಂ. ಎಂ. ಕಲ್ಪಿರ್
೩. ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ- ಮರಿಮವ್ವ ಭಟ್ಟ